



ಹಿರಿದಾದ ದೇವಕೇಷ್ವಗಳಿಂದು (ಗೂಡುಗಳು) ಇವುಗಳಲ್ಲಿ ಅದಿಶಕ್ತಿ, ಗಣಪತಿ, ಸೂರ್ಯನಾರಾಯಣ ಹಾಗೂ ದಶಾವತಾರೀ ವಿಷ್ಣುವಿನ ಶಿಲ್ಪಗಳಿವೆ. ನವರಂಗದಲ್ಲಿ ಎತ್ತರವಾದ ನಾಲ್ಕು ಕಂಭಗಳಿಂದ ಕೂಡಿದ ಒಂದು ಕಟ್ಟಿಯ ಪಶ್ಚಿಮದ ಅಂಚಿನಲ್ಲಿ ನಂದಿಯನ್ನು ಸ್ಥಾಪಿಸಲಾಗಿದೆ.

ದಾನದಕ್ತಿಗಳು, ಮಂಟಪ ನಿರ್ಮಾಣ ಹಾಗೂ ಇತರ ವಿಚಾರಗಳನ್ನು ಒಳಗೊಂಡ ಎರಡು ಕಲ್ಲಾಣಿ ಚಾಲುಕ್ಯರ ಕಾಲದ ಶಾಸನಗಳನ್ನು ನವರಂಗದ ಉತ್ತರ ದಿಕ್ಕಿನ ಪ್ರವೇಶದ್ವಾರದ ಬಳಿ ಇಟ್ಟಿದ್ದ್ವಾರೆ. ನವರಂಗವು ಮಂಚವಿನ ಭಾಗವನ್ನು ಹೊಂದಿದ್ದು ನವರಂಗದ ಹೊರಗೊಡೆಯು ಕಿರುಗೋಪುರಗಳ ಸಾಲಿನಿಂದ ಅಲಂಕೃತಗೊಂಡಿದೆ.

ಈ ದೇವಾಲಯದ ವೈಶಿಷ್ಟ್ಯವೆಂದರೆ, ತುಂಬಭೂತಿಯ ಮಹಾಪಾರದಿಂದ ದೇವಾಲಯಕ್ಕೆ ಧಕ್ಕೆಯಾಗಬಾರದೆಂಬ ಉದ್ದೇಶದಿಂದ ಗಭ್ರಗ್ರಹದ ಹೊರ-

ಗೋಡೆಗೆ ಮೂರೂ ಕಡೆಗೆಂದ ನಿರ್ಮಿಸಲಾಗಿರುವ ಎತ್ತರವಾದ ಅಧಿಷ್ಠಾನ. ಈ ಅಧಿಷ್ಠಾನವು ನಕ್ಷತ್ರಾಕಾರವಾಗಿದ್ದು, ಸೋಪಾನಗಳಿಂದ ಕಾಡಿ ತಳಹದಿಯಲ್ಲಿ ವಿಶಾಲವಾಗಿದೆ. ಮೇಲ ಹೋದಂತೆ ಕಿರಿದಾಗುತ್ತಾ ಸಾಗಿ ಓರಮಿಡೌ ಆಕಾರವನ್ನು ಪಡೆದಿದೆ. ಇದು ಗಭ್ರಗ್ರಹಕ್ಕೆ ವಿಶೇಷ ರಕ್ಷಣೆಯನ್ನು ಒದಗಿಸುವ ಷ್ಯೋಷಣವಾದ ನಿರ್ಮಾಣವಾಗಿದೆ. ಈ ಭಾಗದಲ್ಲಿ ಜಗತೀ, ಕಷ್ಟಾತ್ಮ, ಕುಮುದಗಳ ಜೊತೆ ಕೆಲ ಮಾತ್ರಿಕ ಶಿಲ್ಪಗಳನ್ನು ಕಾಣಬಹುದು.

ಈ ಶಿವಾಲಯದ ಶಿಲ್ಪರವ ಎತ್ತರವಾಗಿದ್ದು ಕಲ್ಲ, ಸ್ಕೃಬಿ, ಸುಕನಾಸವನ್ನು ಹೊಂದಿರುತ್ತದೆ. ಶಿಲ್ಪರದಲ್ಲಿ ಸೂರ್ಯನಾರಾಯಣನ ಅರೆಯುಬ್ಬು ಶಿಲ್ಪವಲ್ಲದೆ ಕೆಲವು ಭಗ್ಗೆಗೊಂಡ ಮುಲ್ತಿಗಳೂ ಇವೆ. ದೇವಾಲಯದ ಅವರಣಿದಲ್ಲಿ ಸಹ ಭಗ್ಗೆಗೊಂಡ ಹಲವು ಶಿಲ್ಪಾವಶೇಷಗಳನ್ನು ಕಾಣಬಹುದು.